



**Date: 05<sup>th</sup> August, 2019**

To,  
**National Stock Exchange of India Ltd.**  
Exchange Plaza, BKC  
Bandra-Kurla Complex,  
Bandra (East), Mumbai- 400 051  
**Symbols: ELAND**

To,  
**The Bombay Stock Exchange Limited**  
Phiroze Jeejeebhoy Towers,  
25<sup>th</sup> Floor, Dalai Street, Fort,  
Mumbai - 400001  
**Scrip Code: 532820**

Dear Sir(s),

**Sub: Intimation of Newspaper Publication as per Regulation 30 and 47 read with Schedule III of SEBI (Listing Obligation and Disclosures Requirements) Regulations, 2015 for notice of Board Meeting.**

Pursuant to the above Regulation, please find enclosed public notice published in following Newspapers in respect of intimation of Board Meeting schedule to be held on August 09, 2019.

1. Financial Express
2. Vartha Bharti

Kindly acknowledge the receipt of the same.

Thanking You.

Yours Sincerely,

For E-Land Apparel Limited

  
Mr. JAE HO SONG  
Managing Director  
DIN: 07830731





## Coffee Day will not take up results for Q1 next week

**COFFEE DAY ENTERPRISES** has decided to postpone its earnings announcement as the company's board will not consider June quarter results at its meeting next week. The development comes against the backdrop of the company's chairman and managing director VG Siddhartha's death.

In a filing to the BSE, the company said due to certain unavoidable circumstances, the board of directors shall not consider the financial results on a standalone and consolidated basis along with the limited review report of the company and its subsidiaries for the quarter ended June 30, 2019 in the meeting to be held on August 8, 2019. The date of the meeting was formerly intimated to the exchanges vide its letter dated 22 July 2019. "The company had taken adequate steps to complete the quarterly review before the stipulated timeline, however due to the recent developments which were disclosed to the exchanges from time to time, the said limited review and subsequent preparation of the quarterly financial results for the quarter ended 30 June 2019 is not expected to be completed by the stipulated time," Coffee Day Enterprises said.

—PTI

## Rlys earned additional 20% revenue in ticket sales during 2017-19

**PRESS TRUST OF INDIA**  
New Delhi, August 2

**THE INDIAN RAILWAYS** earned an additional 20% revenue in ticket sales through dynamic pricing or flexi-fare during 2017-19, an RTI reply has revealed. Of the ₹10,072 crore earned by the national transporter in the said period, flexi-fare accounted for ₹2,217 crore, it said. Flexi-fare is applicable to only 141 of the 13,452 trains currently, after the railway ministry revised the scheme recently. It is applicable only for AC two-tier, AC three-tier, AC chair car, sleeper and second class (reserved) tickets.

In 2017-2018, the railways earned ₹4,901 crore from ticketing, including ₹1,063 crore from flexi-fare.

In 2018-2019, flexi-fare contributed ₹1,153 crore to the total earnings of ₹5,171 crore of the national transporter from ticket sales. The scheme was launched in 2016 and was applicable to the Rajdhani,



Of the ₹10,072 crore earned by the national transporter in the said period, flexi-fare accounted for ₹2,217 crore

Shatabdi and Duronto trains, allowing 10% of the seats to be sold at normal fare and there after, increasing the fare by 10% with every 10% of berths sold with a ceiling of 50%.

Replying to a question in the LS, railway minister Piyush Goyal had recently said there were no plans to discontinue the flexi-fare system as it was generating additional revenue. The application under the RTI Act was filed by MP-based activist Chandrashekhar Gaur.

## PFS Q1 net profit slumps 72% to ₹16 cr

**NON-BANKING FINANCIAL** company PFC India Financial Services (PFS) reported a slump of 72% in its net profit at ₹15.64 crore in the first quarter ended June. Its net profit was at ₹55.93 crore in the corresponding April-June quarter of the previous fiscal. Total income increased to ₹352.19 crore in the June quarter of 2019-20 against ₹325.19 crore in the same period of 2018-19.

The net interest margin for the quarter stood at 2.76%, it said in a release. The main business of PFS is to provide finance for energy value chain through investment and lending into such projects. PFS said it made additional provisioning of ₹62.70 crore in the first quarter of the current fiscal. Fresh loans of ₹717 crore were sanctioned and ₹457 crore were disbursed during the quarter, it added. Pawan Singh, MD & CEO, PFS, said the firm will continue to grow in renewable sector. —PTI

### CAPACITE INFRAPROJECTS LIMITED

Regd Office: 605-607, Shikant Chambers, Phase-I, 6th Floor, Adjacent to R. K. Studios, Sion- Trombay Road, Mumbai-400 071. CIN: L45400MH2012PLC234318  
Contact No: 022-71733717. Website: www.capacite.in. Email id: compliance@capacite.in

#### NOTICE

Notice is hereby given pursuant to SEBI (Listing Obligations and Disclosure Requirements) Regulations, 2015, as amended that a meeting of the Audit Committee and that of the Board of Directors of the Company are scheduled to be held on Thursday, August 08, 2019 at the office of the Company situated at 808B, 8th Floor, One BKC, Plot C-66, Bandra Kurla Complex, Bandra East, Mumbai-400 051, inter-alia, to consider and take on record the Un-audited Financial Statements (Consolidated basis) along with Limited Review Report from Statutory Auditors of the Company for the Quarter ended June 30, 2019.

Information in this regard is also available on website of the Company [www.capacite.in](http://www.capacite.in) and on the websites of the Stock exchanges [www.bseindia.com](http://www.bseindia.com) and [www.nseindia.com](http://www.nseindia.com)

For Capacite's Infraprojects Limited  
Sd/-  
Sai Kedar Kalkar  
Company Secretary

Place: Mumbai  
Date: August 01, 2019

### The Tata Power Company Limited

(Corporate Contracts Department)  
Technopolis Knowledge Park, CENTEC,  
Andheri (E), Mumbai 400 093, Maharashtra, India  
(Board Line: 022-67173188) CIN: L28920MH1919PLC000567

#### NOTICE INVITING TENDER

The Tata Power Company Limited invites tenders from eligible vendors for the following packages (Two Part Bidding).

- Outline Agreement / Rate Contract of 3 Years for procurement of 110KV & 220KV oil filled **Current Transformers (CT)** with composite insulators and associated equipment for generating, transmission and receiving station in and around Mumbai.
- Outline Agreement / Rate Contract of 2 Years for procurement of 110KV & 220KV oil filled **Potential Transformers (PT)** with porcelain insulator and associated equipment for generating, transmission and receiving stations in and around Mumbai.

For detailed NIT, please visit tender section on website <https://www.tatapower.com>. Interested bidder to submit Tender Fee and Authorization Letter before 15:00 hrs. on Monday - 12<sup>th</sup> August 19.

For Alchemist Realty Limited  
Sd/-  
Priyanka  
Company Secretary

Place: New Delhi  
Date: 02.08.2019

### NYSSA CORPORATION LIMITED

Regd. Office: - Office No: 002, Gulmohar Complex, Opposite Arupam Cinema, Station Road, Goregaon (East), Mumbai, 400063. CIN: L70101MH1981PLC024341.  
E-mail id: nyssacorp@gmail.com  
Website: www.nyssacorporationltd.com  
Tel: 022-60502425. Fax: 022-60502425

#### NOTICE

NOTICE is hereby given that pursuant to Regulation 33 of the SEBI (Listing Obligations and Disclosure Requirements) Regulations 2015, the meeting of the Board of Directors of ("the Company") will be held on 13th August, 2019, Tuesday at the Registered Office of the Company to consider and take on record the Un-audited Financial Results of the Company for the quarter ended June 30, 2019.

For Nyssa Corporation Limited  
Sd/-  
Prasanna Shirke  
Director  
Place: Mumbai  
Date: 01/08/2019 DIN: 07654053

### LIC MUTUAL FUND

LIC Mutual Fund Asset Management Limited  
(Investment Managers to LIC Mutual Fund)  
CIN No: U67190MH1994PLC077858

Registered Office: Industrial Assurance Bldg, 4<sup>th</sup> Floor, Opp. Churchgate Station, Mumbai - 400 020.  
Tel.No.: 022-66016000, Toll Free No.: 1800 258 5678, Fax No.: 022-22835606  
Email: service@licmf.com • Website: www.licmf.com

#### NOTICE-CUM-ADDENDUM No. 19 of 2019-2020

**Modification in Statement of Additional Information ("SAI") - Resignation of Nominee Director from the Board of LIC Mutual Fund Asset Management Ltd.**

Notice is hereby given that Mr. Vinay Sah, Nominee Director has resigned from the Board of LIC Mutual Fund Asset Management Ltd. w.e.f. 1<sup>st</sup> August, 2019.

Accordingly, all reference to Mr. Vinay Sah in the SAI stands deleted.

This Notice-cum-addendum shall form an integral part of the SAI of LIC Mutual Fund as amended from time to time.

All other contents of the SAI will remain unchanged.

Date : 02/08/2019

Place: Mumbai

For LIC MUTUAL FUND ASSET MANAGEMENT LIMITED  
Sd/-  
Authorised Signatory

Mutual Fund investments are subject to market risks, read all scheme related documents carefully.

**Notice**  
Pursuant to Regulation 29 read with Regulation 47 of the Securities and Exchange Board of India (Listing Obligations and Disclosure Requirements) Regulations, 2015, Notice is hereby given that a meeting of the Board of Directors of the Company is scheduled to be held on Tuesday, August 13, 2019, inter alia, to consider and approve the consolidated and standalone Un-audited Financial Results of the Company for the Quarter ended June 30, 2019, of the Financial Year 2019-20. This intimation is also available on the website of the Company, BSE Limited and National Stock Exchange of India Limited at [www.rinfra.com](http://www.rinfra.com), [www.bseindia.com](http://www.bseindia.com) and [www.nseindia.com](http://www.nseindia.com) respectively.  
Date : August 2, 2019  
Place : Mumbai  
Reliance Infrastructure Limited  
CIN: L75100MH1929PLC001530  
Regd. Office: JBF House, 02<sup>nd</sup> Floor, Old Post Office Lane, Kalkadevi Road, Mumbai-400 002  
Tel: +91 22 3303 1000; Fax: +91 22 3303 3664  
E-mail: [rinfra.investor@relianceinfra.com](mailto:rinfra.investor@relianceinfra.com)  
Website: [www.rinfra.com](http://www.rinfra.com)

For Reliance Infrastructure Limited  
Anil C Shah  
Company Secretary

**RELIANCE**  
Infrastructure

**Blue Blends (India) Ltd.**  
CIN: L17120MH1981PLC023900  
Regd. Office: JBF House, 02<sup>nd</sup> Floor, Old Post Office Lane, Kalkadevi Road, Mumbai-400 002  
Tel: +91 22 3303 1000; Fax: +91 22 3303 3664  
E-mail: [rinfra.investor@relianceinfra.com](mailto:rinfra.investor@relianceinfra.com)  
Website: [www.rinfra.com](http://www.rinfra.com)

**NOTICE**  
Notice is hereby given pursuant to Regulation 33(3) (a) of SEBI (LODR) Regulation, 2015 that Meeting of the Board of Directors of the Company is scheduled to be held on Friday, 09<sup>th</sup> August, 2019 inter-alia to consider, approve and take on record the Un-audited Financial Results of the Company for the quarter ended 30<sup>th</sup> June, 2019 and any other matter specified in notice conveying board meeting.

By order of the Board  
For Blue Blends (India) Ltd  
Anand Arya  
Chairman and  
Managing Director

Place : Mumbai  
Date : 02.08.2019

**METAL COATINGS (INDIA) LIMITED**  
CIN: L74899DL1994PLC06387  
Registered office: 912, Hemant Chambers, 89, Nehru Place, New Delhi - 110 019  
Website: [www.mci.net](http://www.mci.net); Email: [info@mciindia.net](mailto:info@mciindia.net)  
Tel: 011-41829125

**NOTICE**  
Pursuant to Regulation 29, read with Regulation 47 of the Securities and Exchange Board of India (Listing Obligations and Disclosure Requirements) Regulations, 2015, Notice is hereby given that the meeting of the Board of Directors of the Company is scheduled to be held on Monday, 12<sup>th</sup> August, 2019 at 3:00 p.m. at the Registered Office of the company, to inter alia, consider, approve and take on record the Un-audited Financial Results of the Company for the quarter ended 30<sup>th</sup> June, 2019.

The said notice may be accessed on the Company's website at [www.mci.net](http://www.mci.net) and may also be accessed on the website of the stock exchanges at [www.bseindia.com](http://www.bseindia.com) and [www.nseindia.com](http://www.nseindia.com)

For Metal Coatings (India) Limited  
Sd/-  
Piyush Jain  
Company Secretary & Compliance Officer

Place: New Delhi  
Date: 02.08.2019

**E-Land Apparel Ltd.**  
CIN: L1710KA1997PLC120558  
Regd. Office: #16/2B, Sri Vinayaka Ind Estate, Singasandra Near Dakshin Honda Showroom, Hosur Road, Bangalore 560088  
Ph: +91-080-42548500; Fax: +91-080-41425694  
E-Mail: [investor@elandapparel.com](mailto:investor@elandapparel.com)  
Website: [www.elandapparel.com](http://www.elandapparel.com)

**NOTICE**  
Pursuant to Regulation 47 of the SEBI (Listing Obligations and Disclosure Requirements) Regulations, 2015, Notice is hereby given that the meeting of the Board of Directors of the Company is scheduled to be held on Friday, 09<sup>th</sup> August, 2019 at Pala Plaza, 3<sup>rd</sup> Floor, G. Kohnoor Road, Opposite to Hotel Pritham, Dagar (East), Mumbai -400014 inter-alia, to consider following transactions:

- To consider and adopt Un-audited Financial Results of the Company for the quarter ended 30<sup>th</sup> June, 2019.

The Notice of Board Meeting is also available on the website of the Company at [www.elandapparel.com](http://www.elandapparel.com) and on BSE ([www.bseindia.com](http://www.bseindia.com)) and NSE ([www.nseindia.com](http://www.nseindia.com))

For E-Land Apparel Limited  
Sd/-  
JAE HO SONG  
Managing Director  
DIN: 07830731

Date: 03<sup>rd</sup> August, 2019  
Place: Bangalore

**Selan Exploration Technology Limited**  
Regd. Office: J-47 / 1, Shyam Vihar, Dindarpur, Najafgarh, New Delhi - 110 043  
CIN: L74899DL1985PLC021445  
Website: [www.selanoil.com](http://www.selanoil.com)  
E-mail: [investors@selanoil.com](mailto:investors@selanoil.com)  
Tele Fax No.: 0124-4200326

**NOTICE**  
Notice (pursuant to Regulation 47 of the SEBI (LODR) Regulations, 2015) is hereby given that a Meeting of the Board of Directors of the Company will be held on Saturday, 10 August 2019 to consider and take on record, inter-alia, the Un-audited Financial Results for the quarter ended 30 June 2019.

For Selan Exploration Technology Ltd.  
Sd/-  
Pooja Agnihotri  
Company Secretary

Date: 02 August, 2019  
Place: Gurgaon

**ALCHEMIST REALTY LIMITED**  
CIN: L21100DL1983PLC334800  
Regd. Office: Building No. 23, Nehru Place, New Delhi-110019  
Email: [investors.realty@alchemist.co.in](mailto:investors.realty@alchemist.co.in)  
Website: [www.alchemistrealty.com](http://www.alchemistrealty.com)  
Phone No. 011-40608080,  
Fax No. 011-40608088

**NOTICE**  
Pursuant to Regulation 29 read with Regulation 47 of SEBI (Listing Obligations and Disclosure Requirements) Regulations, 2015, Notice is hereby given that Meeting of the Board of Directors of the Company is scheduled to be held on Monday, 12th August, 2019, inter-alia, to consider and approve the un-audited Standalone and Consolidated financial results of the Company for the quarter ended on 30th June, 2019 and any other business matter(s) with the permission of the chair.

The above details may be accessed on the website of the Company ([www.alchemistrealty.com](http://www.alchemistrealty.com)) as well as on the website of BSE Limited (<https://www.bseindia.com>).

Pursuant to Code of conduct to regulate, monitor and report trading by all the designated persons and their immediate relatives, the trading window close period has been commenced from 01st July, 2019 and will reopen on 15th August, 2019 i.e., after 48 hours of declaration of the Un-audited Financial results of the Company.

For Alchemist Realty Limited  
Sd/-  
Priyanka  
Company Secretary  
Place: New Delhi  
Date: 02.08.2019

**ALCHEMIST LIMITED**  
CIN: L7220DL1988PLC192643  
Regd. Office: 23, Nehru Place, New Delhi-110019  
Email: [investors@alchemist.co.in](mailto:investors@alchemist.co.in)  
Website: [www.alchemist.co.in](http://www.alchemist.co.in)  
Phone No. 011-40608080,  
Fax No. 011-40608088

**NOTICE**  
Pursuant to Regulation 29 read with Regulation 47 of SEBI (Listing Obligations and Disclosure Requirements) Regulations, 2015, Notice is hereby given that Meeting of the Board of Directors of the Company is scheduled to be held on Monday, 12th August, 2019 inter-alia, to consider and approve the un-audited Standalone and Consolidated financial results of the Company for the quarter ended on 30th June, 2019 and any other businesses with the permission of the chair.

The above details may be accessed on the website of the Company ([www.alchemist.co.in](http://www.alchemist.co.in)) as well as on the website of Stock Exchanges i.e., [www.bseindia.com](http://www.bseindia.com) and [www.nseindia.com](http://www.nseindia.com).

Pursuant to Code of conduct to regulate, monitor and report trading by all the designated persons and their immediate relatives, the trading window close period has been commenced from 01st July, 2019 and will reopen on 15th August, 2019 i.e., after 48 hours of declaration of the un-audited Financial results of the Company.

For Alchemist Limited  
Sd/-  
Sunil Jain  
Company Secretary  
Place: New Delhi  
Date: 02.08.2019

**COLGATE-PALMOLIVE (INDIA) LIMITED**  
CIN: L24200MH1937PLC002700  
Registered Office: Colgate Research Centre, Main Street, Hiranandani Gardens, Powai, Mumbai 400 076.  
Tel.: (022) 6709 5050 Fax: (022) 2570 5088  
E-mail id: [investors\\_grievance@colpal.com](mailto:investors_grievance@colpal.com)  
Website: [www.colgatepalmolive.co.in](http://www.colgatepalmolive.co.in)

**NOTICE**  
Notice is hereby given that the 78<sup>th</sup> Annual General Meeting (AGM) of the shareholders of the Company will be held on Wednesday, August 28, 2019 at 3.30 p.m. (IST) at Mukesh R. Patel Auditorium, NMIMS Building, JVPD Road No. 2, Vile Parle (West), Mumbai-400 056. The Company has provided facility of voting by electronic means i.e. remote e-Voting facility to the eligible shareholders for all resolutions to be transacted at the AGM. The Register of Members and Share Transfer books of the Company will remain closed from Thursday, August 22, 2019 to Wednesday, August 28, 2019 (both days inclusive) for the purpose of the AGM.

Further, the Company has dispatched the Annual Report for 2018-19 including Notice of the AGM to the shareholders whose email IDs are not registered with the Registrar and Share Transfer Agent/ Depositories and electronic copies of the Notice and Annual Report for 2018-19 have been sent to all the shareholders whose email IDs are registered with the Registrar and Share Transfer Agent/ Depositories. The dispatch of Notice of the AGM has been completed on August 01, 2019.

All eligible shareholders holding shares either in physical form or dematerialized form, as on the cut-off date (August 21, 2019), may cast their vote electronically on all the resolutions as set forth in the Notice of the AGM through National Securities Depository Limited (NSDL) from a place other than venue of the AGM ("remote e-Voting"). All the Shareholders are informed that:

- The remote e-Voting shall commence on Sunday, August 25, 2019 (8.00 a.m. IST) and end on Tuesday, August 27, 2019 (5.00 p.m. IST). The remote e-Voting facility shall be disabled by NSDL thereafter and once the vote on a resolution is cast by a shareholder, the shareholder shall not be allowed to change it subsequently. A person whose name is recorded in the Register of Members or in the Register of beneficial owners maintained by the depositories as on the cut-off date only shall be entitled to avail the facility of remote e-Voting as well as voting in the AGM.
- The cut-off date for determining the eligibility of shareholder to vote by electronic means or at the AGM is Wednesday, August 21, 2019.
- Any person who acquires shares of the Company and becomes shareholder of the Company after dispatch of the Notice of the AGM and holding shares as of cut-off date i.e. August 21, 2019, may obtain the login ID and password by sending a request at [evoting@nsdl.co.in](mailto:evoting@nsdl.co.in). However, if a person is already registered with NSDL for remote e-Voting then existing user ID and password can be used for casting vote.
- Shareholders who have not cast their vote through remote e-Voting shall be allowed to vote at the AGM, through electronic voting system. Shareholders who have cast their vote by e-Voting shall not be entitled to cast their vote again at the AGM, however, such Shareholders will be entitled to attend the AGM.
- The Annual Report for 2018-19 along with Notice of the AGM, Attendance Slip and Proxy Form can be downloaded from the Company's website [www.colgatepalmolive.co.in](http://www.colgatepalmolive.co.in) and on [www.evoting.nsdl.com](http://www.evoting.nsdl.com).
- For detailed instructions pertaining to remote e-Voting, shareholders may refer notes to the Notice to the 78<sup>th</sup> AGM.

In case of any queries, shareholders may refer the Frequently Asked Questions (FAQs) for shareholders and remote e-Voting user manual for shareholders, which are available at the Downloads section of [www.evoting.nsdl.com](http://www.evoting.nsdl.com) and for any queries and grievances relating to remote e-Voting service, shareholders may call on toll free No. 1800-222-990 or contact Ms. Pallavi Mhatre, Manager, National Securities Depository Limited, 4<sup>th</sup> Floor, 'A' Wing, Trade World, Kamala Mills Compound, Senapati Bapat Marg, Lower Panel, Mumbai-400 013, telephone No. +91 22 2499 4545 or email at [evoting@nsdl.co.in](mailto:evoting@nsdl.co.in).

The Company will be providing the facility to view the live streaming of the 78<sup>th</sup> AGM webcast on the NSDL website. Shareholders who are entitled to participate in the AGM can view the proceeding of AGM by logging on the e-Voting website of NSDL at <https://www.evoting.nsdl.com> using their remote e-Voting credentials. The link will be available in shareholder login where the EVEN of Company will be displayed.

The results shall be declared within forty-eight hours from the conclusion of the AGM. The results declared along with the Scrutinizer's Report will be placed on the website of the Company and on the websites of Stock Exchanges and NSDL.

For Colgate-Palmolive (India) Limited  
K. Randhir Singh  
Company Secretary & Compliance Officer

Place: Mumbai  
Date: August 2, 2019

LUMAX INDUSTRIES LIMITED				
Regd. Office: 2 <sup>nd</sup> Floor, Harbans Bhawan-II, Commercial Complex, Nangal Raya, New Delhi-110046 Website: <a href="http://www.lumaxworld.in">www.lumaxworld.in</a> /lumaxindustries. Tel: +91 11 49857832 Email: <a href="mailto:lumaxshare@lumaxmail.com">lumaxshare@lumaxmail.com</a> , CIN: L74899DL1981PLC012804				
DK JAIN GROUP				
EXTRACT OF CONSOLIDATED UNAUDITED RESULTS FOR THE QUARTER ENDED 30 <sup>TH</sup> JUNE 2019				
(₹ in lakhs unless otherwise stated)				
PARTICULARS	QUARTER ENDED 30 June 2019	YEAR ENDED 31 March 2019	QUARTER ENDED 30 June 2018	
	(Un-audited)	(Audited)	(Un-audited)	
Total Revenue from operations	40,202.35	1,85,145.00	48,191.49	
Net Profit / (Loss) from ordinary activities before tax (before exceptional items)	2,267.99	9,807.83	2,775.82	
Net Profit / (Loss) for the period before tax (after exceptional items)	2,267.99	13,428.10	2,775.82	
Net Profit / (Loss) after tax	1,656.08	10,379.42	2,004.36	
Total comprehensive income	1,574.39	10,169.37	1,937.22	
Equity Share Capital	934.77	934.77	934.77	
Earnings per share (of ₹ 10 each) (for continuing operations):				
Basic:	17.72	111.04	21.44	
Diluted:	17.72	111.04	21.44	
<b>Notes:</b>				
1. Exceptional items represent gain amounting to ₹ 3,620.27 Lakhs on sale of land and building.				
2. Based on the guiding principles given in Ind AS-108 on 'Operating Segments', the Company's business activity fall within a single operating segment. Accordingly, the disclosure requirements of Ind AS 108 are not applicable.				
3. The Company has set up in-house Electronic facility at Manesar on 11 April 2019 for manufacture of PCBs (Printed Circuit Boards) with Surface Mounted Technology (SMT) for its captive consumption. This facility has been established pursuant to purchase of certain assets from Lumax Auto Technologies Limited at a consideration of ₹ 2,245.41 lakhs which has been accounted in accordance with Ind AS 103, 'Business Combinations'.				
4. With effect from 1 April 2019, the Company has adopted Ind AS 116, 'Leases' retrospectively with the cumulative effect of initially applying the standard, recognized as an adjustment to the opening balance of retained earnings as on the date of initial application (1 April 2019). Accordingly, the Company is not required to restate the comparative information for the year and quarter ended 31 March 2019 and quarter ended 30 June 2018.				
On 1 April 2019, the Company has recognised, a lease liability measured at the present value of the remaining lease payments discounted using the lessee's incremental borrowing rate as at 1 April 2019 and Right-of-Use (ROU) asset equal to the lease liability, adjusted by accrued lease payments recognised as at 31 March 2019. Also, the Company has elected not to apply the requirements of Ind AS 116 to short-term leases and leases for which the underlying asset is of low value. There is no material effect on adoption of Ind AS 116 on the Company's consolidated unaudited results.				
5. Key information on Standalone Financial Results is as follows:				
PARTICULARS	QUARTER ENDED 30 June 2019	YEAR ENDED 31 March 2019	QUARTER ENDED 30 June 2018	
	(Un-audited)	(Audited)	(Un-audited)	
Total Revenue from operations	40,202.35	1,85,145.00	48,191.49	
Profit before tax	1,957.41	13,908.22	2,452.64	
Net Profit / (Loss) after tax	1,393.48	10,740.00	1,736.28	
6. The above results for the quarter ended 30 June 2019 were reviewed by the Audit Committee and approved by the Board of Directors at its meeting held on 2 August 2019. The unaudited results for the current quarter have been reviewed by the Statutory Auditor.				
7. The above is an extract of the detailed format of the Financial Results for the quarter ended 30 June 2019, filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Financial Results for the quarter ended 30 June 2019, are available on the Stock Exchange websites of NSE ( <a href="http://www.nseindia.com">www.nseindia.com</a> ) and BSE ( <a href="http://www.bseindia.com">www.bseindia.com</a> ) or Company's website ( <a href="http://www.lumaxworld.in">www.lumaxworld.in</a> /lumaxindustries).				
For and on behalf of the Board of Directors				
Deepak Jain Chairman & Managing Director				
Place: Gurugram Date: 2 August 2019				

BSE Limited						
CIN L67120MH2005PLC155188 (Formerly known as Bombay Stock Exchange Limited) Registered office: Floor 25, P J Towers, Dalal Street, Mumbai 400001						
Extract of Standalone and Consolidated Unaudited Financial Results for the Quarter ended June 30, 2019						
₹ in Lakh						
S. No.	Particulars	Standalone		Consolidated		₹ in Lakh
		Quarter ended June 30, 2019	Quarter ended June 30, 2018	Quarter ended June 30, 2019	Quarter ended June 30, 2018	
Unaudited						
<b>Continuing Operation</b>						
1	Total Income	14,235	14,615	16,597	16,420	
2	Net Profit for the period (before Tax and Exceptional and/or Extraordinary items)	4,124	5,575	4,687	5,551	
3	Net Profit for the period before Tax (after Exceptional and/or Extraordinary items)	4,124	5,521	4,312	5,270	
4	Net Profit for the period after tax (after Exceptional and/or Extraordinary items)	3,436	5,181			



